

ಆದಶ ಶರಣ ಆಯ್ದಕ್ಕೆ ಲಕ್ಷ್ಯಮೈನ ಪ್ರಸ್ತುತತೆ: ಒಂದು ಅವಲೋಕನ ಮೊಜಾ ಬಂಕಲಗಿ¹

ಪೀಠಿಕೆ

12 ನೇ ಶತಮಾನದ ಶರಣರು ಬಹುಕಿಗೆ ಬೇಕಾದ ಸಾರ್ವಕಾಲಿಕ ಸ್ತ್ಯಗಳನ್ನು ತಿಳಿಸಿಕೊಟ್ಟರು. ಅವು ಇಂದಿಗೂ ಎಂದೆಂದಿಗೂ ದಾರಿದೀಪ. ಕಾಯಕ, ದಾಸೋಹ, ಅಸಂಗ್ರಹಬುದ್ಧಿ, ಪ್ರಮಾಣೀಕರೆ, ಭ್ರಷ್ಟಚಾರಿ ವಿರೋಧಿ ನಿಲುವು. ಸಮಾನತೆ ಇತ್ಯಾದಿ ವಿಷಯಗಳನ್ನು ತಮ್ಮ ಅನುಭವದ ಅಡುಗೆ ಮಾಡಿ ಅನುಭಾವಗಳನ್ನು ನೀಡಿದರು. ಆದಶ ದಾಂಪತ್ಯದಂತಹ ವೈಚಾರಿಕ ನಿಲುವನ್ನು ನಾಡಿಗೆ ನೀಡಿರುವರು ಅಂತಹ ಕಾಯಕ ನಿಷ್ಪೇಯ ಆಯ್ದಕ್ಕೆ ಕಾಯಕದ ಮಾರಯ್ಯ ಮತ್ತು ಲಕ್ಷ್ಯಮೈ ದಂಪತ್ಯಿಗಳು. ಇವರು ರಾಯಚೂರು ಜಿಲ್ಲೆಯ ಲಿಂಗನೂರು ತಾಲೂಕಿನ ಅಮರೇಶ್ವರದವರು. ಕಲ್ಯಾಣದಲ್ಲಿ ಬಸವಣ್ಣನವರ ಮಹಾಮನೆಯ ಅಂಗಳದಿಂದ ಅಕ್ಕಿ ಆಯ್ದ ತಂದು ಜೀವನ ನಡೆಸುವುದು ಮತ್ತು ಅದರಿಂದಲೇ ದಾಸೋಹ ಕೂಡ ಮಾಡುವುದು ಅವರ ಕಾಯಕವಾಗಿತ್ತು.

ಶರಣರ ಬಹುಮುಖ್ಯ ತತ್ವವಾಗಿದ್ದ ಕಾಯಕ ಮತ್ತು ದಾಸೋಹ ಮೌಲ್ಯಗಳನ್ನು ತಮ್ಮೆರಡು ಕಣ್ಣಗಳಂತೆ ಅಳವಡಿಸಿಕೊಂಡಿರುವರು. ಲಕ್ಷ್ಯಮೈ ಹಿಡಿಯಕ್ಕಿಯಿಂದಲೇ ಲಕ್ಷದ ತೊಂಭತ್ತಾರು ಸಾವಿರ ಶರಣರಿಗೆ ದಾಸೋಹ ನೀಡಿ ಅಣ್ಣನವರಿಂದ ಶರಣ ಎನಿಸಿಕೊಂಡಾಕೆ. ಆಕೆಯ ಕಾಯಕತತ್ವ ನಿಶ್ಚಲ ಭಕ್ತಿ ಮನಶ್ಚಿದ್ಬುದ್ಧಿ ಅಸಂಗ್ರಹ ಬುದ್ಧಿ, ಅಚಲ ಆತ್ಮ ವಿಶ್ವಾಸ, ಜೀವನತತ್ವ ಗಂಡನಿಗೆ ಪ್ರಶ್ನಿಸುವ ಮನೋಭಾವ, ನಿರ್ಮಲ ವೈಕ್ಯಾತ್ಮಕ ಆಕೆಯ ಆಭರಣಗಳು. ಒಂದೊಂದು ಅಗುಳು ಅನ್ವಯ ಅದೆಷ್ಟು ಮಹತ್ವ ಎಂಬುದನ್ನು ಆಕೆಯ ವಾಸೀ ನಮ್ಮ ಕಣ್ಣತೆರೆಸುತ್ತದೆ.

ಶರಣರ ಕಾಯಕ ನಮ್ಮಂತೆ ಸಂಪಾದನೆ ಮತ್ತು ಸಂಗ್ರಹ ಬುದ್ಧಿಯದಾಗಿರಲಿಲ್ಲ. ಅವರದು ಪರರಿಗಾಗಿ ದಾಸೋಹ ಮಾಡುವುದಕ್ಕೆ ಕಾಯಕ ಮಾಡುತ್ತಿದ್ದರು. ಮತ್ತು ಎಳ್ಳಷ್ಟು ಹೆಚ್ಚಿನದನ್ನು ಬಯಸುವವರಲ್ಲ. ಮಾರಯ್ಯ ದಂಪತ್ಯಿಗಳ ನಿಷ್ಳಳ್ಳತೆ ಕಾಯಕ ಭಕ್ತಿಯನ್ನು ಜಗತ್ತಿಗೆ ತೋರಿಸಬೇಕೆನ್ನುವಂತೆ ಬಸವಣ್ಣನವರು ಹೆಚ್ಚಿ ಅಕ್ಕಿ ಚೆಲ್ಲಿಸಿದ್ದ. ಇದನ್ನು ತಿಳಿಯದ ಮಾರಯ್ಯ ಅದನ್ನು ಮನೆಗೆ ತಂದಿದ್ದ. ಲಕ್ಷ್ಯಮೈ ಇದು ಬಸವಣ್ಣನ ಕೆಲಸವೆಂದು ಗುರುತಿಸಿದ್ದಳು. “ಒಮ್ಮನವ ಮೀರಿ ಇಮ್ಮನದಲ್ಲಿ ತಂದೀರಿ ಈಸಕ್ಕಿಯಾಸೆ ನಿರುಗೇಕೆ? ಎಂದು ಸಾತ್ತಿಕ ಕೋಪ ತೋರಿ ಅಕ್ಕಿಯನ್ನು ವಾಪಸ್ಸು ಸುರಿಯಲು ಕಳುಹಿಸಿದಳು. ಬಹುಶಃ ಜಗತ್ತಿನಲ್ಲಿ ಸಂಪಾದನೆಯಿಂದ ತಂದುದನ್ನು ವಾಪಸ್ಸು ಕಳಿಸಿದ

¹ ಸಂಜೋಧನಾ ವಿದ್ಯಾರ್ಥಿನಿ, ಕನ್ನಡ ಅಧ್ಯಯನ ಸಂಖ್ಯೆ, ಗುಲ್ಬರ್ಗ ವಿಶ್ವವಿದ್ಯಾಲಯ, ಕಲಬುರಗಿ.

ಮೊದಲ ಫಟನೆ ಇದಾಗಿರಬಹುದು. ಬಸವಣ್ಣನವರು ವ್ಯಾಪುಲಗೊಂಡು ಮರಳಿ ಒಯ್ಯಲು ವಿನಂತಿಸುತ್ತಾರೆ. ಆಗ ಮಾರಯ್ಯ

“ಎನಗೆ ಮನೆ ಇಲ್ಲ ಎನಗೆ ಧನವಿಲ್ಲ
ಮಾಡುವುದೇನು? ನೀಡುವುದೇನು?
ಮನೆ, ಧನ ಸಕಲ ಸಂಪದ ಶಾಶ್ವತವ್ಯಾಳ್ತ
ನಿಮ್ಮ ಶರಣರ ತಪ್ಪಲಕ್ಷೀಯ ತಂದು ಎನ್ನೋಡಲ
ಹೋರೆವೇನಾಗಿ ಅಮರೇಶ್ವರ ಲಿಂಗಕ್ಕೆ

ನೀಡುವ ಬಯಕೆ ಎನಗಿಲ್ಲ ಸಂಗನ ಉಷವಣ್ಣ” ಎನ್ನುತ್ತಾನೆ. ಬಹುಶ: ಒಬ್ಬ ದಿನಗಳಲ್ಲಿ ಕಾಯಕದ ಶರಣ ಮಾರಯ್ಯ ಪ್ರಥಾನಮಂತ್ರಿಗಳಿಗೆ ಪ್ರಶ್ನೆ ಮಾಡಿದ್ದು ಸೋಚಿಗ

“ಕಾಯಕ ನಿಂದಿತ್ತ ಹೋಗಯಾಗ್ನಿ ಎನ್ನಾಳ್ತನೆ
ಭಾವ ಶುದ್ಧವಾಗಿ ಮಹಾ ಶರಣರ ತಿಪ್ಪೆಯ ತಪ್ಪಲ ಅಕ್ಷೀಯ ತಂದು
ನಿಶ್ಚೈ ಮಾಡಬೇಕು ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ
ಬೇಗ ಹೋಗು ಮಾರಯ್ಯ”

ಬಸವಣ್ಣನವರ ಮಹಾಮನೆಯ ಅಂಗಳದಿಂದ ಅಕ್ಷೀಯನ್ನು ಆಯ್ದು ತರಲು ಮಾರಯ್ಯ ಹೋಗಬೇಕಿತ್ತು. ಆದರೆ ಕರ್ತವ್ಯ ಮರೆತು ಕುಳಿತ್ತದ್ದ ಗಂಡನಿಗೆ ಕಾಯಕಕ್ಕೆ ಹೋಗಲು ಎಚ್ಚರಿಸುತ್ತಾಲೆ. ಕಾಯಕದಲ್ಲಿ ನಿರತನಾದೊಡೆ ಗುರು-ಲೀಂಗ ಜಂಗಮವನ್ನು ಮರೆಯ ಬೇಕು ಎಂಬುದು ಆಕೆಯ ನಿಲುವು. ಕಾಯಕ ಎಂದರೆ ಸಂಪಾದನೆ ಅಲ್ಲ ಸಮರ್ಪಣೆ. ಕಾಯಕಕ್ಕೆ ಹೋಗಿ ದಾಸೋಹಕ್ಕೆ ಬೇಕಾಗಿರುವುದಕ್ಕಿಂತಲೂ ಹೆಚ್ಚಾಗಿ ಅಕ್ಷೀಯನ್ನು ಆಯ್ದುಹೊಂಡು ಅಕ್ಷೀಯ ದೊಡ್ಡ ಗಂಟನ್ನು ನೋಡಿ ಆತಂಕಗೊಂಡ ಲಕ್ಷ್ಯಮ್ಮೆ.

“ಆಸೆಯೆಂಬುದು ಅರಸಿಂಗಲ್ಲದೆ
ಶಿವಭಕ್ತರಿಗುಂಟೆ ಅಯ್ಯ
ರೋಷವೆಂಬುದು ಯಮದೂತರ ಗಲ್ಲದೆ
ಶಾಸಕ್ಕೀಯಾಸೆ ನಿಮಗೇಕೆ? ಶಾಶ್ವರನೊಷ್ಟ ಮಾರಯ್ಯ ಪ್ರಿಯ
ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ”

ಆಸೆ ಎನ್ನುವುದು ಅರಸರಿಗಿರುತ್ತದೆ. ಒಂದು ರಾಜ್ಯ ಗೆದ್ದ ಮೇಲೆ ಮತ್ತೊಂದು ಗೆದ್ದಮೇಲೆ ಮಗದೊಂದು. ಆದರೆ ಶಿವಭಕ್ತರಿಗೆ ಆಸೆ ಇರಬಾರದು. ರೋಷ, ಕೋಪ ಯಮದೂತರಿಗೆ ಹೋರತು ಹುಟ್ಟು ಸಾವಿಲ್ಲದವರಿಗಲ್ಲ. ಅಗತ್ಯಕ್ಕಿಂತ ಹೆಚ್ಚು ಅಕ್ಷೀ ತಂದಿರುವುದಾದರೂ ಏಕೆ ಇದನ್ನು ದೇವರು ಒಮ್ಮುವುದಿಲ್ಲ.

“ಒಮ್ಮನವ ಏರಿ ಇಮ್ಮನದಲ್ಲಿ ತಂದೀರಿ
 ಇದು ನಿಮ್ಮ ಮನವೋ ಬಸವಣ್ಣನ ಅನುಮಾನದ ಚಿತ್ತವೋ
 ಈ ಮಾತು ಮಾರಯ್ಯ ಪ್ರಿಯ ಅಮರೇಶ್ವರಲಿಂಗಕ್ಕೆ
 ಸಲ್ಲದ ಬೋನ ಅಲ್ಲಿಯೆ ಸುರಿದು ಬನ್ನಿ ಮಾರಯ್ಯ”

ಒಮ್ಮನವೆಂಬುವುದು ನಾಲ್ಕು ಸೇರಿನ ಒಂದು ಅಳತೆ. ಇಮ್ಮನ ಎಂದರೆ ಎಂಟು ಸೇರು. ಒಮ್ಮನ ತರುವವರು ಅಂದರೆ ದುಪ್ಪಟ್ಟಿ ತಂದೀರಿ. ಮಾನವ ಸಹಜ ಆಸೆಯ ಸುಳಿಗೆ ಸಿಲುಕಿ ತನ್ನ ಗಂಡನು ಮಾಡಿರುವ ಕೆಲಸಕ್ಕೆ ಸರಿ ಪಡಿಸಿ ಇದು ನಿಮ್ಮ ಮನವೋ ಅಥವಾ ಬಸವಣ್ಣನು ನಿಮ್ಮನ್ನು ಪರಿಕೀಸಲು ಹೆಚ್ಚು ಅಕ್ಕಿಯನ್ನೋ ಸುರಿದಿರುವನೋ. ಈ ಅತಿಯಾಸೆಯನ್ನು ದೇವರು ಒಮ್ಮವುದಿಲ್ಲ ಒಮ್ಮನದಿಂದ ಕೆಲಸ ಮಾಡದೆ ಇಮ್ಮನದಿಂದ ಹೆಚ್ಚು ಅಕ್ಕಿ ತಂದೀರಿ ಎಲ್ಲಿಂದ ತಂದೀರೋ ಅದನ್ನು ಅಲ್ಲಿಯೇ ಸುರಿದು ಬನ್ನಿ ಮಾರಯ್ಯ ಎಂದು ಖಿಡಕ್ಕಾಗಿ ವಜ್ಜರಿಸುತ್ತಾಳೆ. 12 ನೇ ಶತಮಾನದಿಂದ ಇಲ್ಲಿಯವರೆಗೂ ಅಂತಹ ಸತಿಯರು ಸಿಕ್ಕುವುದು ಅಪರೂಪ. ಸಲ್ಲದ ಬೋನು ನಮಗೆ ಬೇಡ ಎಂದಿನಂದವೇ ಸಾಕು ಎಂದು ಮರಳಿ ಕಳಿಸಿದ ಮಹಾಶರಣ ಬಸವಣ್ಣನವರಿಗೆ ಲಕ್ಷದ ತೊಂಭತ್ತಾರು ಸಾವಿರ ಜನರಿಗೆ ದಾಸೋಹಕ್ಕೆ ಕರೆದು ಬಂದ ಭಕ್ತರಿಗೆಲ್ಲ ಉಣಬಡಿಸಿದ ಶರಣೆ.

ಅನೇಕ ಸಭೆ ಸಮಾರಂಭಗಳಲ್ಲಿ ಉಂಟಕ್ಕೆ ಬೇಕಿದಪ್ಪು ಬಡಿಸಿಕೊಳ್ಳಿದೆ ಮೂವರಿಗಾಗುವಪ್ಪು ಹಾಕಿಸಿಕೊಂಡು ತಿನ್ನಲೂ ಆಗದೆ ವ್ಯಧಿ ಮಾಡಿ ಕ್ಕೆ ತೊಳೆದು ಕೊಳ್ಳುತ್ತೇವೆ. ನಾವು ಕ್ಕೆ ತೊಳೆದುಕೊಂಡು ವ್ಯಧಿಮಾಡಿದ ಅನ್ನ ಬೇರೆಯವರ ಹೊಟ್ಟಿ ತಣಿಸಬೇಕಿತ್ತು. ಅದೇ ರೀತಿ ಲಕ್ಷಮ್ಮ ತಾವು ತಂದ ಹೆಚ್ಚು ಅಕ್ಕಿಯಿಂದ ತಮ್ಮಂತೆ ಆಯ್ದಕ್ಕಿಯಿಂದ ಜೀವನ ನಡೆಸುವವರಿಗೆ ತೊಂದರೆ ಆಗಬಾರದನ್ನುವುದು ಅವರ ಕಳಕಳಿ.

“ಸಂದರ್ಭಗೊಂಡು ಮನ ಹರುಷದಿಂದ
 ಬಸವಣ್ಣನ ಅಂಗಳಕ್ಕೆ ಹೋಗಿ

ತಿಪ್ಪೆಯ ತಪ್ಪಲಲ್ಲಿ ಬಿದ್ದಿದ ತಂಡುಲವ ಕಟ್ಟಿಕೊಂಡು
 ಎಯಿಡಾಗಿ ತರಲು ಎಯಿಡಾಗಿ ಬಂದಿತ್ತಲ್ಲಾ
 ನಮಗೆ ಎಂದಿನಂದವೇ ಸಾಕು
 ಮತ್ತೆ ಕೊಂಡು ಹೋಗಿ ಅಲ್ಲಿಯೇ ಸುರಿ
 ಮಾರಯ್ಯ ಪ್ರಿಯ ಅಮರೇಶ್ವರಲಿಂಗ ಕೊಟ್ಟಿ ಕಾಯಕವೇ ಸಾಕು ಮಾರಯ್ಯ”

ಪ್ರತಿದಿನವೂ ಮಹಾಮನೆಯ ಅಂಗಳದಿಂದ ದಾಸೋಹಕ್ಕೆ ಬೇಕಾಗುವಪ್ಪು ಅಕ್ಕಿಯನ್ನು ಆಯ್ದು ತರುತ್ತಿದ್ದುದು ಸಾಕಾಗುತ್ತಿತ್ತು. ಅದರಿಂದ ಸಂತೃಪ್ತಿ, ನೆಮ್ಮೆದಿಯೂ ಸಿಗುತ್ತಿತ್ತು. ಆದರೆ ಹೆಚ್ಚು ಅಕ್ಕಿ ತಂದಿರುವುದು ಇತರ ಶಿವಶರಣೆಯರ ಪಾಲಿನ ಅಕ್ಕಿ ತಂದು ಅವರ ದಾಸೋಹಕ್ಕೆ ಮತ್ತು ಉಪ ಜೀವನಕ್ಕೆ ಕಡಿಮೆ ಬೀಳುವುದೋ ಎಂಬುದು ಲಕ್ಷಮ್ಮಳ ಆತಂಕ, ನಮಗೆ ಎಂದಿನಂದವೇ ಸಾಕು. ಅಲ್ಲಿಯೇ

ಸುರಿದು ಬನ್ನಿ ಬೇರೆ ಶರಣರಿಗೆ ದೊರೆಯಬೇಕಾಗಿದ್ದನ್ನು ತಾವು ತಂದೇವೇನೋ ಎಂಬ ತಪ್ಪಿತಸ್ಥ ಆತಂಕ ಭಾವ ಆಕೆಯಲ್ಲಿದೆ. ಈಗಿನ ಮಹಿಳೆಯರು ಪಕ್ಷದ ಮನೆಯವರೊಂದಿಗೆ ಸ್ವಧ್ರ್ಯ ಮಾಡಲು ಗಂಡನನ್ನು ಭೃಷ್ಟರನ್ನಾಗಿಸಲು ಕುಮ್ಮುಕ್ಕು ಕೊಡುವರು. ಓರಿಗಿಟಿಂಯರನ್ನು ಮೀರಿಸಲು ಜೀವನವೆಲ್ಲ ಹೊಟ್ಟೆ ಶಿಂಗಿನಲ್ಲಿ ಒದ್ದಾಡುವರು. ಲಕ್ಷ್ಮಣನಿಂದ ಕಲಿಯಬೇಕಾದ್ದು ಬಹಳಷಿದೆ, ಮೊನ್ನೆ ಕರೋನಾ ಬಂದಾಗ ನಮ್ಮೆವರು ತಮ್ಮ ಮನೆಯಲ್ಲಿ ಕ್ಷೀರಟಲ್ ಗಟ್ಟಲೆ ಧಾನ್ಯಗಳಿದ್ದರೂ ಪುಕ್ಕೆಟೆ ದೊರೆಯುವುದನ್ನು ಮುಗಿಬಿಯ್ದು ಸಂಗ್ರಹಿಸಿದರು. ಇಪ್ಪತ್ತು ರೂಪಾಯಿ ಹಾಲಿನ ಮೊಟ್ಟೊವನ್ನೂ ಬಿಡಲಿಲ್ಲ. ಬಡವರು, ಕೊಳ್ಳಲಾಗದವರು ಕ್ಯೆ ಚಾಚಲಿ, ಉಳ್ಳವರಿಗೂ ಈ ಪರಿ ಹಪಾಹಪಿ ಸಂಗ್ರಹಬುದ್ಧಿ ಯಾಕೆ? ಅವರೆಲ್ಲರ ಮುಶಿಕ್ಕೆ ಹೊಡೆದಂತೆ ಲಕ್ಷ್ಮಣ ಆಸೆ ಎಂಬುದು ಶಿವಭಕ್ತರಿಗಲ್ಲ ಎಂದಿರುವರು. ಎಲ್ಲಿಂದ ತಂದಿರೋ ಅಲ್ಲಿಯೇ ಸುರಿದು ಬನ್ನಿ ಎಂಬುದು ಅವಳ ಅ ಸಂಗ್ರಹಬುದ್ಧಿ ಮತ್ತು ಭೃಷ್ಟಚಾರಿ ವಿರೋಧಿ ನಿಲ್ಲುವಿಗೆ ಹಿಡಿದ ಕನ್ನಡಿ. ಆಕೆ ಮಹಿಳೆಯರಿಗಷ್ಟೇ ಅಲ್ಲ ಸಮಾಜಕ್ಕೆ ಮಾದರಿಯಾಗಿ ನಿಲ್ಲುತ್ತಾಳೆ. ಸತ್ಯಕ್ಕೆ ಲಕ್ಷ್ಮಣನಂತಹ ಆದರ್ಥ ಇಂದಿನ ಸಮಾಜಕ್ಕೆ ಪ್ರಸ್ತುತ.

**“ಮನ ಶುದ್ಧವಿಲ್ಲದವರಿಗೆ ದ್ರಷ್ಟವ ಬಡತನವಲ್ಲದೆ
ಚಿತ್ತ ಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸಫರಿಕಂಗೆ ಎತ್ತ ನೋಡಿದಡತ್ತ ಲಕ್ಷ್ಮಣ ತಾನಾಗಿಪ್ಪಣ
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ್”**

ಕಾಯಕದಿನದಲೇ ಭಕ್ತಿ, ಶರ್ಕಿ, ಪ್ರಾಪ್ತಿ, ಕಾಯಕವಿಲ್ಲದವನ ಭಕ್ತಿ ವ್ಯಧ್ರ್ಯ ಬಡತನವೆಂಬುದು ಬಡವರಿಗಲ್ಲ. ಮನ ಶುದ್ಧವಿಲ್ಲದವನಿಗೆ ಮಾತ್ರ ಬಡತನ. ನೂರಾರು ಸಾವಿರಾರೂ ಹೋಟಿ ಶ್ರೀಮಂತ ಒಂದು ದಿನದ ಸಂಪಾದನೆ ಏರು ಪೇರಾದರೂ ಒದ್ದಾಡುತ್ತಾನೆ. ಯಾಕೆಂದರೆ ಅವನಿಗೆ ಇನ್ನಷ್ಟು ಬೇಕೆಂಬ ದುರಾಸೆ. ಸತ್ಯ ಶುದ್ಧದಿನದ ಕಾಯಕ ಮಾಡುವವನಿಗೆ ಎತ್ತ ನೋಡಿದಡತ್ತ ಲಕ್ಷ್ಮಣ ಒಲಿಯುವಳು. ಲಕ್ಷ್ಮಣ ಎಂದರೆ ಸಂತೃಪ್ತಿ, ಸಮಾಧಾನ, ಸಾಕು ಎಂಬ ನಿರ್ರೀಪ್ತ ಭಾವ, ಲಕ್ಷ್ಮಣನ ಮಾತು ಹೋಟಿವಂತರಿಗೆ ಚಾಟಿ ಏಟಿನಂತಿವೆ. ಏಕೆಂದರೆ ಎಷ್ಟು ಇದ್ದರೂ ಬೇಕೆಂಬ ಲಾಲಸೆಯುಳ್ಳವನಿಗಿಂತ ಇಷ್ಟೆ ಇದ್ದರೂ ಸಾಕೆನ್ನುವವನೇ ಶ್ರೀಮಂತ. ಸಂಪಾದನೆಯನ್ನೇ ಕೇಂದ್ರವಾಗಿಟ್ಟುಕೊಂಡು ಸಂಬಂಧ, ಸಮಯಗಳ ಬೆಲೆ ಇಲ್ಲದೆ ನಾಗಲೋಟದಿಂದ ಬದುಕುತ್ತಿರುವವರಿಗೆ ಲಕ್ಷ್ಮಣ ಪಾಠವಾಗಿರುವಳು.

**“ಭಕ್ತರು ಕಾಯಕವೆಂದು ದಾಯಗಾರಿಕೆಯಲ್ಲಿ ತಂದು
ದಾಸೋದವ ಮಾಡಬಹುದೇ?
ಒಮ್ಮೆನವ ತಂದು ಒಮ್ಮೆನದಲ್ಲಿಯೇ ಮಾಡಿ
ಇಮ್ಮೆನವಾಗದ ಮುನ್ನವೇ
ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ಸಲಬೇಕು ಮಾರಯ್ಯ ”**

ಲಕ್ಷಮೈನ ಕಾಯಕ ತತ್ವಕ್ಕೆ ಮೇರುಗು ತಂದವಳು. ಕಾಯಕವೆಂದು ದಾಯಗಾರಿಕೆಯಲ್ಲಿ ತಂದುದರಿಂದ ದಾಸೋಹ ಮಾಡಲಾಗದು. ಸತ್ಯ ಶುದ್ಧ ಮನದಿಂದ ತಂದುದು ಮಾತ್ರ ದಾಸೋಹಕ್ಕೆ ಸಲ್ಲವುದು. ಒಂದೇ ಮನಸ್ಸಿನಿಂದ ದಾಸೋಹ ಮಾಡಬೇಕು. ಈಕೆಯ ವಚನಗಳು ಪ್ರಬುದ್ಧ, ಅಧ್ಯಾತ್ಮಿಕ ನಿಲುವನ್ನು ನಿದರ್ಶಿಸುತ್ತವೆ. ಲಕ್ಷಮೈನಾದಿ ಶರಣರು ಸ್ತೀ ಸ್ವಾತಂತ್ರ್ಯ ವ್ಯಕ್ತದ ಸತ್ಯಲವಾಗಿ ಕಾಣುತ್ತಾರೆ.

ನಮ್ಮ ಬಂಧುಗಳೊಬ್ಬರಲ್ಲಿ ಸುಮಾರು ನೂರು ಕೋಟಿ ಆಸ್ತಿ ಇದೆ. ಮುತ್ತಾತನ ಕಾಲದಿಂದಲೂ ಸ್ಥಿತಿವಂತರೇ ಇದ್ದರೂ ಪ್ರತಿಯೊಬ್ಬರೂ ಅದನ್ನು ದುಪ್ಪಟ್ಟು ಮಾಡುವುದರಲ್ಲೆ ನಿರತರು. ಮನೆ ಮಂದಿಯಲ್ಲ ತಿಂಗಳಿಗೆ ಲಕ್ಷ್ಯಂತರ ರೂಪಾಯಿ ದುಡಿದರು ತೈತ್ತಿಯಿಲ್ಲ. ಇನ್ನು ವಿದೇಶಕ್ಕೆ ಹೋಗಿ ದುಡಿದು ತರಬೇಕೆಂಬ ಹಂಬಲ. ಅಜ್ಞಿದ್ದರೂ ಮನೆ ಮುಂದೆ ಕರಿಬೇವು, ನಿಂಬೆಗಿಡ ಇದ್ದರೂ ಯಾರಿಗೂ ಉಜಿತವಾಗಿ ಕೊಡದಪ್ಪು ಹೀನ ಮನಸ್ಸು. ಇಂತವರು ಹಣದಿಂದ ಅದೆಷ್ಟೇ ಶ್ರೀಮಂತಿರಲಿ ಹೃದಯದಿಂದ ಬಡವರೇ ಅಲ್ಲವೇ? ಅದಕ್ಕೆ ಶರಣರ ವಿಚಾರಗಳಿಗೂ ಸಾಮಾನ್ಯಿಗೂ ನೂರು ಗಾವುದ ದೂರ. ಈ ಶರಣರನ್ನು ಪರೀಕ್ಷಿಸ ಹೊರಟ ಅಣ್ಣಿಗೆ ಲಕ್ಷದ ಹೊಂಭತ್ತಾರು ಸಾವಿರ ಜಂಗಮರನ್ನು ಕರೆದುಕೊಂಡು ಬರಲು ಆಹ್ವಾನ ನೀಡಿ ಬಂದ ಜಂಗಮ ಬಳಗಕ್ಕೆಲ್ಲ ಭಕ್ತಿಯಿಂದ ಅಡುಗೆ ಮಾಡಿ ಬಡಿಸಿ ತೈತ್ತಿ ಪಡಿಸುತ್ತಾಳೆ. ಶರಣರಲ್ಲ ಅಚ್ಚಿ ಪಟ್ಟು ಅವರ ಕಾಯಕ ಮಹಿಮೆ ಕೊಂಡಾಡುವರು. ಮನೆ ನೋಡಾ ಬಡವರ ಮನ ನೋಡಾ ಸಂಪನ್ಮೂರ್ಚಿತ ಎಂದು ಹಾಡಿ ಹೊಗಳುವರು.

ಎನಗೆ ಮನೆಯಿಲ್ಲ, ಎನಗೆ ಧನವಿಲ್ಲ ಮಾಡುವುದೇನು? ನೀಡುವುದೇನು ಮನೆಧನ ಸಕಲ ಸಂಪದ ಸೌಖ್ಯವುಳ್ಳ ನಿಮ್ಮ ಶರಣರ ತಪ್ಪಲಕ್ಷ್ಯಯನಾಯ್ದು ತಂದು ಎನ್ನೊಡಲ ಹೊರೆವನಾಗಿ ಅಮರೇಶ್ವರ ಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ ಸಂಗನ ಬಸವಣ್ಣ ಎನ್ನುವರು.

“ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು

ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ

ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ

ದೃಢವಿಲ್ಲದ ಭಕ್ತಿ ಅಡಿ ವಡೆದ ಹೊಂಭದಲ್ಲಿ ಸುಜಲವ

ಮಾರಯ್ಯ ತ್ರಿಯ ಅಮಲೇಶ್ವರ ಲಿಂಗಾ ನೀನೆ ಬಲ್ಲೆ”

ಇಳಿ ನಿಮ್ಮ ದಾನ ಬೆಳೆ ನಿಮ್ಮ ದಾನ ಎಂಬಂತೆ ಗಾಳಿ ಬೆಳಕು ನೀರು. ಅನ್ನ ಅರಿವೆ ಎಲ್ಲವನ್ನು ದೇವನಿಂದ ಕೃಷಿಕಾಚಿ ಪಡೆದು ದೇವರಿಗೆ ಒಂದು ಟ್ಯೂಬ್‌ಲೈಟನ್‌ನ್ನೋ, ಕನ್ನಡಿಯನ್ನೋ, ದಾಸೋಹವನ್ನೋ ಕೊಡುವಾಗ ಗರ್ವದಿಂದ ಅದರ ಮೇಲೆ ನಿಮ್ಮ ಹೆಸರು ಹಾಕಿಸಿ ಕೊಡುವ ಚಟ್ಟ ನಮಗೆ. ಅಂತಹ ಭಕ್ತಿ ಕೇಡನ್ನುಂಟು ಮಾಡುವುದು. ನಡೆಯಿಲ್ಲದೆ ಬರಿ ನುಡಿಯಿದ್ದು ನುಡಿದಂತೆ ನಡೆಯದಿದ್ದರೆ ನಿಮ್ಮ ಜ್ಞಾನಕ್ಕೆ ಹಾನಿ ಮತ್ತು ಕೊಡದೆ ತ್ಯಾಗಿ ಎನಿಸಿಕೊಂಬುದು ಸ್ವಾರಂಗ ಭೂಷಿತಯಾದ ಮದುಮಗಳಿಗೆ ಕೂದಲಿಲ್ಲದಿದ್ದರೆ ಎಷ್ಟು ಅಸಹ್ಯವಾಗಿರುತ್ತದೋ ಹಾಗೆ ಯಾರದೋ ಸಂಘ ಸಂಸ್ಥೆಯಿಂದ ಅಥವ ಸರ್ಕಾರದ ಹಣದಿಂದ ಒಂದು ಹಾಲಿನ ಪಾಕೆಟನ್ನು ನಾಲ್ಕು ಜನ ಸೇರಿ ಕೊಟ್ಟು ನಲವತ್ತು ಸಾವಿರ ಜನ

ನೋಡುವಂತೆ ಸಾಮಾಜಿಕ ಮಾರ್ಗಮದಲ್ಲಿ ಪ್ರಚಾರ ಮಾಡಿಕೊಳ್ಳುವುದು ನಮ್ಮ ವೈಶಿಷ್ಟಕ್ಕೆ ಚ್ಯಾಲೆಂಡರ್ ತಂದೊಡ್ಡಬಲ್ಲದು. ಹಾಗೆಯೇ ಕೇವಲ ಶೋರಿಕೆಗಾಗಿ ಮಾಡುವ ಭಕ್ತಿ ತಳ ಒಡೆದ ಕೊಡದಲ್ಲಿ ತೀರ್ಥ ತುಂಬಿದಂತೆ ವ್ಯಧರ್ ಅದು ಎಂದಿಗೂ ದೇವರಿಗೆ ಮುಟ್ಟುವುದಿಲ್ಲ.

“ಮಾಡಿ ನೀಡಿ ಹೋದನೆಂಬಾಗ ಕೈಲಾಸವೇನು ಕೈಕಂಲಿಯೇ,” ನಿರಾಪೇಕ್ಷ, ನಿಷ್ಣಾಮು ಭಕ್ತಿ ಅನುಸರಿಸಿದಾಗ ಕೈಲಾಸ ನಮ್ಮ ಕೈಯಡಿ ಇರುವುದು

“ಮಾಡುವ ಮಾಡಪುಳ್ಳನ್ನಕ್ಕ ಬೇರೊಂದು ಪದವನರಸಲೇತಕ್ಕೆ?

ದಾಸೋಹವೆಂಬ ಸೇವೆಯ ಬಿಂಬಿ ನೀಸಲಾರದೆ

ಕೈಲಾಸವೆಂಬ ಆಸೆ ಬೇಡ

ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗವಿದ್ದ ತಾವೆ ಕೈಲಾಸ”

ಭೂಮಿಯ ಮೇಲಿರುವವರಿಗೆ ಕಾಣದ ಕೈಲಾಸದ ಮೇಲೆ ಮೋಹ ಸಹಜ ಅಂತ ಕೈಲಾಸಕ್ಕೆ ಹೋಗುವ ಆಸೆಯನ್ನು ಗಂಡ ಹೇಳಿಕೊಂಡಾಗ ಶಿವ ಲೋಕದ ಭೂಮೆಯ ಬಿಡಿಸಿ ಕಾಯಕವೇ ಕೈಲಾಸವೆಂದು ಕಾಯಕದ ಮಹತ್ವ ತಿಳಿಸಿ ಶಿವ ಶರಣರಿದ್ದ ಕಲ್ಯಾಣವೇ ಕೈಲಾಸವೆಂದು ಹೇಳಿ ಅದನ್ನು ಅರಿತು ಅನುಭವಿಸಿದ ರೀತಿಯನ್ನು ಗಂಡನಿಗೆ ಅರಹತಳು ಎಲ್ಲ ಶರಣರು ಪತ್ತಿಯರಿಗೆ ಗುರು ಮಾರ್ಗದರ್ಶಕರಾದರೆ ಲಕ್ಷ್ಮ್ಯಮೃತೇ ಹಲವು ವಿಷಯದಲ್ಲಿ ಗಂಡನಿಗೆ ಮಾರ್ಗದರ್ಶಕಳಾಗುವಳು.

“ಅಂಗಕ್ಕೆ ಬಡತನವಿಲ್ಲದೆ ಮನಕ್ಕೆ ಬಡತನವುಂಟೆ?

ಬೆಟ್ಟ ಬಲ್ಲಿ ತೆಂದಡೆ ಉಳಿಯ ಮೊನೆಯಲ್ಲಿ

ಬಡತನವಿದ್ದದೆ ಒಡೆಯದೇ?

ಘಾನ ಶಿವಭಕ್ತರಿಗೆ ಬಡತನವಿಲ್ಲ, ಸತ್ಯರಿಗೆ ಯಷ್ಟಮರ್ಚಿಲ್ಲ.

ಎನಗೆ ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗಪುಳ್ಳನ್ನಕ್ಕೆ

ಆರ ಹಂಗಿಲ್ಲ ಮಾರಯ್ಯ”

ಆಸೆಯೇ ದುಃಖಕ್ಕೆ ಮೂಲ ಎಂಬುದನ್ನು ಶರಣರೂ ಒಪ್ಪಿ ಶಿವಭಕ್ತರಿಗೆ ಆಸೆ ಇರಲೇ ಬಾರದು ಎನ್ನಿದಿದ್ದರೆ ಅತಿಯಾಸೆ ಇಲ್ಲಿದಿದ್ದರೆ ಮನಸ್ಸು ಸದಾ ಸಂತೃಪ್ತಿ ಶ್ರೀಮಂತಿಕೆಯಲ್ಲಿರುತ್ತದೆ. ಇಷ್ಟಿದ್ದರೆ ಇನ್ನಷ್ಟು ಬೇಕೆಂಬಾಸೆ. ಆಸೆ ಇಲ್ಲಿದಿದ್ದರೆ ದುಃಖವೇ ಸುಳಿಯದು. ಶಿವ ಭಕ್ತರಿಗೆ ಬಡತನವೇ ಇಲ್ಲ. ಸತ್ಯವಂತರಿಗೆ ಕೆಟ್ಟ ಕರ್ಮಗಳು ಸುಳಿಯುವುದಿಲ್ಲ ನಾನು ಲಿಂಗವನ್ನೇ ನಂಬಿರುವಾ ಬೇರೆಯವರ ಹಂಗಿಲ್ಲ ಎನ್ನುತ್ತಾಳೆ. ಬೆಟ್ಟ ಅದೆಷ್ಟೇ ಬೃಹತ್ತಾಗಿರಲಿ ಉಳಿಯ ಮೊನೆಯಲ್ಲಿ ಬಡತನವಿರುವುದೇ ಅದನ್ನು ಒಡೆಯುವುದಲ್ಲವೇ?

“ಭಕ್ತಂಗ ಬಡತನಪುಂಟೆ? ನಿತ್ಯಂಗ ಮರಣಪುಂಟೆ?

ಭಕ್ತರು ಬಡವರೆಂದು ಮತ್ತೊಂದ ಹೊಟ್ಟೆ ಹೆನಂದಡೆ

ಮಾರಯ್ಯಪ್ರಿಯ ಅಮಲೇಶ್ವರ ಲಿಂಗವ ಸತ್ಯಂದಿಗಲ್ಲದೆ ಬಡತನವಿಲ್ಲ”.

ಭಕ್ತನಿಗೆ ಯಾವತ್ತು ಬಡತನವಿಲ್ಲ ನಿತ್ಯನಿಗೆ ಮರಣವಿಲ್ಲ. ಭಕ್ತರು ಬಡವರೆಂದು ಮತ್ತೊಂದು ಕೊಟ್ಟರೆ ಮಾರಯ್ಯ ತ್ರಿಯ ಅಮಲೇಶ್ವರ ಲಿಂಗವು ಸತ್ತಂದಿಗಲ್ಲದೆ ಬಡತನವಿಲ್ಲ.

“ಬಸವಣ್ಣ ಚನ್ನಬಸವಣ್ಣ ಪ್ರಭು ದೇವರು ಮೋದಲಾದ
ನೇಮ ನಿತ್ಯ ಕೃತ್ಯ ಸಕಲ ಸಮೋಹ ನಿತ್ಯ ನೇಮದ
ಜಂಗಮ ಭಕ್ತರು ಗಣಗಳು ಮುಂತಾದ ಸಮೂಹ ಸಂಪದಕ್ಕೆ
ನೈವೇದ್ಯಕ್ಕೆ ವೇಳೆಯೆಂದು ಹೇಳಿ ಬಾರಯ್ಯ
ಅಮಲೇಶ್ವರ ಲಿಂಗದ ಮನೆಯಲ್ಲಿ ಆದಿಹಿತೆಂದು”

ಹಿಡಿ ಆಯ್ದಕ್ಕೆ ತಂದು ದಾಸೋಹ ಮಾಡಿ ಎಲ್ಲ ಶರಣರಿಗೆ ಬಡಿಸಿ ಪವಾಡ ಕೀರ್ತಿ ಲಕ್ಷ್ಯಮೈನಾದು. ಬಸವಣ್ಣ ಚನ್ನಬಸವಣ್ಣ ಅಲ್ಲಮ ಮೋದಲ ಶರಣ ಸಮೂಹ ನಿತ್ಯ ದಾಸೋಹದ ಭಕ್ತರನ್ನು ನೈವೇದ್ಯಕ್ಕೆ ವೇಳೆಯಾಯಿತೆಂದು ಹೇಳಿ ಬಾ ಎಂದು ಪ್ರಸಾದ ದಾಸೋಹಕ್ಕೆ ಕರೆಯಲು ಗಂಡ ಮಾರಯ್ಯನಿಗೆ ಹೇಳುತ್ತಾಳೆ.

“ಪ್ರಭುದೇವರು ಶಿಧರಾಮಯ್ಯ ದೇವರು ಮಡಿವಾಳ ಮಾಚಯ್ಯ
ಬಸವಣ್ಣ ಚನ್ನಬಸವಣ್ಣ ಮೋದಲಾದ ಸಕಲ ಪ್ರಮಭಗಣಂಗಳು
ನೇಮ ನಿತ್ಯದ ಜಂಗಮಲಿಂಗ ಮುಂತಾದ ಸರ್ವ ಸಮೂಹಕ್ಕೆ
ತ್ರಿಕರಣ ಶುದ್ಧವಾಗಿ ಭಾವ ಭೂಮೆಯಾಗಿ ಜೀವ ವಿಕಾರ ನಿಂದು ಮಾಡುವ ಮಾಟದ
ಸಮಯ ದಿಂದವೇ ಮಾರಯ್ಯ ತ್ರಿಯ ಅಮಲೇಶ್ವರ ಲಿಂಗದಲ್ಲಿಯೇ ಇಕ್ಕೆ”

ಶರಣರು ಕಾಯಕ ಮತ್ತು ದಾಸೋಹಕ್ಕೆ ಸರ್ವ ಸಮರ್ಪಣೆ ಮಾಡಿಕೊಂಡಿದ್ದರು. ಬಸವಣ್ಣ, ಪ್ರಭುದೇವರಾದಿಯಾಗಿ ಎಲ್ಲ ಸಕಲ ಪ್ರಥಮಗಣಂಗಳು ನಿತ್ಯ ನೇಮದ ದಾಸೋಹ ಮಾಡಿ ಜಂಗಮ ಲಿಂಗದಿಂದ ತ್ರಿಕರಣ ಶುದ್ಧವಾಗಿ ಭಾವ ಭೂಮೆಯಡಗಿ ಜೀವ ವಿಕಾರವಳಿದು ಮಾಡುವ ಮಾಟದಿಂದ ಅಮಲೇಶ್ವರದಲ್ಲಿಯೇ ಇಕ್ಕೊಂಡವು ಎಂದಿರುವಳು. ಬಸವಣ್ಣನ ಪ್ರಸಾದಕ್ಕೊಂದು ಎನ್ನುಕಾಯ, ಚನ್ನಬಸವಣ್ಣ ಪ್ರಸಾದದಿಂದ ಎನ್ನ ಜೀವ ಮಾಡಿದೇವರ ಪ್ರಸಾದದಿಂದ ಮನ, ಅಕ್ಷನಾಗಮೈನ ಎನ್ನ ಅಂತರಂಗ ಮುಕ್ತಾಯಕ್ಷಗಳ ಪ್ರಸಾದದಿಂದ ಎನ್ನ ಬಹಿರಂಗ ಶುದ್ಧವಾಯಿತ್ತುಯ್ಯ, ಪ್ರಭುದೇವರ ಪ್ರಸಾದದಿಂದ ಎನ್ನ ಸರ್ವಾಂಗ ಶುದ್ಧವಾಯಿತ್ತು ಎಂದಿರುವಳು. ತಾನು ಏಳುನೂರ ಎಪ್ಪತ್ತು ಅಮರಗಣಂಗ ಪ್ರಸಾದವಹಿಂಡು ಬದುಕಿದೆನಯ್ಯ ನಿಮ್ಮ ಶರಣರ ಪಾದಕ್ಕೆ ಅಹೋರಾತ್ರಿಯಲ್ಲಿ ನಮೋ ಎನುತ್ತಿದೆನು ಎಂದು ಎಲ್ಲ ಶರಣರ ಮಹಿಮೆಯನ್ನು ಹಾಡಿ ಕೊಂಡಾಡಿರುವಳು.

“ಓಹಾಗ ಹೊಂಡ ಬಂದ ಪ್ರಾಣಿಯಲ್ಲದೆ
ಬೇರೋಂದು ಗಳಿಸಲಿಲ್ಲ ಬೇರೋಂದು ಕೆಡಿಸಲಿಲ್ಲ
ಒಂದು ನಿಂದು
ಮಾರಯ್ಯ ತ್ರಿಯ ಅಮಲೇಶ್ವರಲಿಂಗ ಕೊಟ್ಟಿಲ್ಲದಿಲ್ಲ”

ಅವನು ಕೊಟ್ಟಿದೇ ಎಲ್ಲ ನಾನು ತಂದುದೇನು ಇಲ್ಲ, ಏನನ್ನೂ ಗಳಿಸಲಿಲ್ಲ, ಎಲ್ಲವೂ ಅವನ ಕೃಪೆ ಎಂಬ ಸಮರ್ಪಣಭಾವ.

“ಆಯಿದೆಹನೆಂಬ ಕಾಯಕದ ಅರಿಕೆ ಹಿಂಗಿತೆ?

ನಾ ಮಾಡಿದೆಹನೆಂಬ ತವಕ ಹಿಂಗಿತೆ?

ಉಭಯದ ಕೈ ಕೂಲಿ ಹಿಂಗಿ

ಮಾರಯ್ಯಪಿಯ ಅಮರೇಶ್ವರ ಲಿಂಗಕೈ ಆಲಸಿಕೆಯಾಯಿತು.”

ಆಯ್ದು ಹೆಚ್ಚಿ ಮಾಡುವುದು ಅವಳ ಕಾಯಕವಲ್ಲ. ಆದರೆ ಕೈಕೂಲಿ ಮಾಡುವಾಗ ಹಸನು ಮಾಡುವಾಗ ಬಿದ್ದ ಕಾಳುಗಳನ್ನು ಆಯ್ದು ಒಯ್ಯಿಸ ಕಾಯಕ ಮಾಡುತ್ತಿದ್ದರು. ತಾನು ಮಾಡಿದೆ ಎಂಬುದು ಅವಸರದ ತವಕ ಹಿಂಗಿತೇ ಉಭಯದ ಕೈಕೂಲಿ ಹಿಂಗಿ ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕೈ ಆಲಸಿಕೆಯಾಗುವಂತೆ ತೃಪ್ತಿ ಇರಬೇಕು ಎನ್ನುವಳು. ಪ್ರಾಪಂಚಿಕ ಪಾರಮಾರ್ಥಿಕ ಕೈ ಕೂಲಿಯು ಸಮಾಜಕೈ ಸಂದಾಗಲೇ ಅದು ಸಾರ್ಥಕತೆಯಾಗುತ್ತದೆ ಎನ್ನುವಳು ಲಕ್ಷ್ಯಮ್ಮೆ ಶರಣರು ಕಾಯಕ ಯಾವುದೇ ಇರಲಿ ಸೇವೆ ಮುಖ್ಯವೆಂಬಂತೆ ಸೇವೆ ಸಲ್ಲಿಸುತ್ತಿದ್ದರು. ಹೇಗಾದರೂ ಇರಲಿ ಸಂಪಾದನೆ ಬಂದರೆ ಸಾಕು ಎನ್ನುವ ಭಾವ ಶರಣರಲ್ಲಿಲ್ಲ, ತಮ್ಮದಲ್ಲಿದೆ ದುಡಿಮೆಗೆ ಎಂದಿಗೂ ಆಸೆ ಪಟ್ಟವರಲ್ಲ,

ಮಾಡಿದನೆಂಬುದು ಮನದಲ್ಲಿ ಹೊಳೆದರೆ ಏಡಿ ಕಾಡಿಸಿ ಹೊಳೆದಿತ್ತು ಶಿವನ ಡಂಗುರ ಎಂಬಂತೆ ಗಂಡನಿಗೆ ಗುರುವಾಗಿ ಮಾರ್ಗದರ್ಶಕಳಾಗಿ ನಿಂತು ಗಂಡನಿಂದಲೇ

“ಅಂಧಕರಿಗೆ ಜೀವವಿದ್ದಡೆ

ಕಣ್ಣನಿಂದಲೇ ಕಂಡು ನಡೆಯಬಲ್ಲನೇ?

ನೀ ಸತಿಯಾಗಿ ನಾ ಪತಿಯಾಗಿ

ಉಭಯ ಪ್ರಾಣ ಏಕ ರೂಪಾಗಿ ಯೋಗದ ಅಂಗನೇ

ಅಮರೇಶ್ವರ ಲಿಂಗವ ತೋರಾ”

ಕಣ್ಣರೆಸಿದ ಸತಿಯನ್ನು ಯೋಗದ ಅಂಗನೆಯಂದು ಬಣ್ಣಿಸಿ ಕೊಂಡತಕೆ ಪ್ರಾಣವೆರಡು ಒಂದಾಗಿ ಬಾಳಿದ್ದಾಗಿ ಹೇಳಿಕೊಂಡವ. ಕಾಯಕ ಸಿದ್ಧಾಂತ ತೋರಿಸಿ ಅದರಂತೆ ಬಾಳಿ ಬದುಕಿದವಳು ತನ್ನ ಗಂಡನಿಗೆ ಗುರುವಾಗಿ ಸತಿಯಾಗಿ ಮಾರ್ಗದರ್ಶಕಳಾಗಿ ಜೊತೆ ನಡೆಯುತ್ತಾಳೆ. ಶರಣರ ಕಾಯಕ ದಾಸೋಹಗಳ ನಿಜ ಸ್ವರೂಪವನ್ನು ಜೀವನ ಮೌಲ್ಯವನ್ನು ವಚನಗಳ ಮೂಲಕ ಸಮಾಜಕೈ ಮತ್ತು ಪತಿಗೆ ತಿಳಿಸಿದಾಕೆ. ಆಕೆಯ ಕಾಯಕ ಪ್ರೇಮ ಎಲ್ಲ ಕಾಲಕ್ಕೂ ಎಲ್ಲ ಮಾರ್ಗದವರಿಗೂ ದಾರಿದೀಪ. ರ್ಯಾತನ ಬೆವರ ಹನಿಯ ಬೆಲೆ ಗೊತ್ತಿರದೆ ಅನ್ನ ಮೋಲು ಮಾಡುವ ಪ್ರತಿಯೊಬ್ಬರಿಗೂ ಆಕೆ ಪಾತವಾಗಿದ್ದಾಳೆ. ತನ್ನ ತಕ್ಷದಾದ ಉದ್ಯೋಗವೇ ಬೇಕೆನ್ನುವವರಿಗೆ ಆಕೆಯ ಕಾಯಕ ನಿಷ್ಠೆ ಮಾದರಿಯಾದುದು.

ಉಪಸಂಹಾರ

ಎಲ್ಲ ಧರ್ಮಗಳಲ್ಲಿ ಸ್ತೀಯರ ಸ್ಥಿತಿ ಹೀನಾಯವಾಗಿತ್ತು. ಆದರೆ ಶರಣರು ಸ್ತೀಯರಿಗೆ ದೇವರ ಸಾಫನ ನೀಡಿ ಗೌರವಿಸಿದರು, ಅಂತಹ ಗೌರವಕ್ಕೆ ಈ ಶರಣೆಯರೆಲ್ಲ ಇನ್ನಷ್ಟು ಕಳೆ ತಂದರು, ಲಕ್ಷ್ಯಮೃನ ವಚನಗಳು ಸಂಖ್ಯೆಯ ದೃಷ್ಟಿಯಿಂದ ಕಡಿಮೆ ಎನಿಸಿದರೂ ಮೌಲಿಕವಾಗಿ ಬಹಳ ಅಮೂಲ್ಯವಾಗಿವೆ. ಮಾರಿಯನೂ ಕಾಯಕನಿಷ್ಠೆಯ ವಚನಗಳು ಸಮಾಜಕ್ಕೆ ಪಾಠವಾಗಿವೆ. ಕಾಯಕ ಸಿದ್ಧಾಂತವನ್ನು ಅಕ್ಷರಶಃ ಬದುಕಿಗೆ ಅಳವಡಿಸಿಕೊಂಡು ಬದುಕಿ ಬಾಳಿದವರು ಆಯ್ದಕ್ಕಿಂತ ದಂಪತ್ತಿಗಳು. ಈ ದಂಪತ್ತಿಗಳ ದಾಂಪತ್ಯ ಮತ್ತು ಕಾಯಕ ಪ್ರೇಮದ ಬಗ್ಗೆ ಹಲವಾರು ಕವಿಗಳು ಬಣ್ಣಿಸಿರುವುದನ್ನು ಕಾಣಬಹುದಾಗಿದೆ.

ಪರಾಮರ್ಶನ ಗ್ರಂಥಗಳು

- ಮುದ್ದೇಬಿಹಾಳ ಆರ್.ಸಿ. (2013). ಶಿವಶರಣೆಯರ ಚರಿತಾಮೃತ. ಕನ್ನಡ ಸಾಹಿತ್ಯ ಪರಿಷತ್ತು ಪಂಪ ಮಹಾಕವಿ ರಸ್ತೆ, ಭಾಮರಾಜಪೇಟೆ, ಬೆಂಗಳೂರು-18
- ತಿಪ್ಪೇರುದ್ರಸ್ವಾಮಿ ಎಚ್. (1998). ಶರಣರ ಅನುಭಾವ ಸಾಹಿತ್ಯ. ಡಿ.ವಿ.ಕೆ. ಮೂರ್ತಿ, ಪ್ರಕಾಶನ, ಮೈಸೂರು.
- ರಾಮೋಡ ಎಸ್.ಬಿ. (2020). ವಚನಕಾರರ ಮಾನವೀಯ ಚಿಂತನೆಗಳು. ಪ್ರತಿಬಿಂಬಿ: ಬಹುಶಿಸ್ತೀಯ ಕನ್ನಡ ಸಂಶೋಧನಾ ನಿಯತಕಾಲಿಕೆ, ಐವಾಂತರ್ರಾಷ್ಟ್ರಿಯ, ಮೈಸೂರು. ಸಂ.1 (3). ಪು.ಸಂ.1-5
- ಶೇಖರ ಎಂ.ಎಸ್. (2007). ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಹಿಳಾಪರ ಕಾಳಿಜಿಗಳು. ಕನಾಂಟಿಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.
- ಶಿವಶರಣೆಯರ ವಚನ. ಸಂಪುಟ-5, (1993) ಕನ್ನಡ ಮತ್ತು ಸಂಸ್ಕೃತ ಇಲಾಖೆ, ಬೆಂಗಳೂರು.